

ಸಾಕ್ಷಿಯನ್ನು ಕರೆಸಿ ಪ್ರಮಾಣವಚನ ಬೋಧಿಸಿದ ದಿನಾಂಕ: 09-12-2025:

ಮುಂದುವರೆದ ಮುಖ್ಯ ವಿಚಾರಣೆ: ಸರ್ಕಾರದ ಪರವಾಗಿ ಮಾನ್ಯ ವಿಶೇಷ ಅಭಿಯೋಜಕರಿಂದ:

16.ಪ್ರಕರಣವನ್ನು 4 ಭಾಗಗಳಾಗಿ ವಿಂಗಡಿಸಿ ತನಿಖೆ ಮಾಡಿರುತ್ತೇನೆ. 1ನೇ ಭಾಗ ಆರೋಪಿತರು ಕೆಲಸಕ್ಕೆ ಸೇರಿದ ದಿನಾಂಕ 2-11-1999ಕ್ಕಿಂತ ಹಿಂದೆ ಗಳಿಸಿದ ಆಸ್ತಿಯ ವಿವರಗಳನ್ನೊಳಗೊಂಡಿರುತ್ತದೆ. ದಿನಾಂಕ 31-10-14ರಂದು ಹಾಸನ ಹೌಸಿಂಗ್ ಬೋರ್ಡ್ ರವರಿಗೆ ಪತ್ರ ಬರೆದು ಮಾಹಿತಿ ಕೇಳಿರುತ್ತೇನೆ. ಸದರಿಯವರು ಮಾಹಿತಿ ನೀಡಿರುತ್ತಾರೆ. ಸದರಿಯವರು ದಿನಾಂಕ 11-11-2014ರ ಪತ್ರದಲ್ಲಿ ಮಾಹಿತಿ ನೀಡಿರುತ್ತಾರೆ. ಅದನ್ನು ಈಗ ನೋಡುತ್ತಿದ್ದು ನಿಪಿ-162 ಎಂದು ಗುರುತಿಸಲಾಯಿತು. ಅದರಲ್ಲಿ ಕಾಣಿಸಿದ 1,20,241ರೂಪಾಯಿ ಮಂಡಳಿಯ ಖಾತೆಗೆ ಸಂದಾಯ ಮಾಡಿರುವುದಾಗಿ ಕಾಣಿಸಿರುತ್ತಾರೆ. ಅದಕ್ಕಿಂತ ಹಿಂದೆ ದಿನಾಂಕ 30-10-2013ರ ಪತ್ರದಲ್ಲಿ ಹೌಸಿಂಗ್ ಬೋರ್ಡ್ ನವರು 2,24,341ನ್ನು ಪಾವತಿ ಮಾಡಿರುತ್ತಾರೆಂದು ತಿಳಿಸಿದ್ದರು. ನಿಪಿ-162ರಲ್ಲಿ 1,20,241ನ್ನು ಪಾವತಿಸಿರುತ್ತಾರೆಂದು ಹೇಳಿರುತ್ತಾರೆ. ಈ ಹಣವನ್ನು ಕಳೆದು ಉಳಿಕೆ 1,04,100ನ್ನು ಚೆಕ್ ಅವಧಿಗಿಂತ ಹಿಂದಿನ ಆದಾಯ ಎಂದು ಪರಿಗಣಿಸಿರುತ್ತೇನೆ.

17.ಚೆಕ್ ಅವಧಿಯ ಆಸ್ತಿಯನ್ನು ಪರಿಶೀಲನೆ ಮಾಡುವ ಸಲುವಾಗಿ, ದಿನಾಂಕ 25-10-2013ರಂದು ಹಿರಿಯ ಉಪನೋಂದಾಣಾಧಿಕಾರಿಗಳಿಗೆ ದಾಖಲೆಗಳ ಮಾಹಿತಿ ನೀಡುವಂತೆ ನಿಪಿ-18ರಂತೆ ಪತ್ರ ಬರೆದಿರುತ್ತೇನೆ. ಸದರಿಯವರು ನಿಪಿ-18ರಲ್ಲಿ ಕಾಣಿಸಿದ ದಾಖಲೆಗಳನ್ನು ದೃಢೀಕರಿಸಿ ಕೊಟ್ಟಿದ್ದನ್ನು ನಿಪಿ-16, 17ರಂತೆ ಸ್ವೀಕರಿಸಿರುತ್ತೇನೆ. ನಿಪಿ-16ರಲ್ಲಿ ಆರೋಪಿತರ ಪತ್ನಿ ಶುಭಾರವರು 8-10-2009ರಂದು ನಿವೇಶನವನ್ನು ಖರೀದಿಸಿದ್ದಕ್ಕೆ ಸಂಬಂಧಿಸಿದ್ದಾಗಿದ್ದು ಈ ದಾಖಲೆ ಪ್ರಕಾರ 6,25,000ರೂಪಾಯಿಗೆ ಖರೀದಿ ಮಾಡಿರುತ್ತಾರೆ ಎಂದು ಕಂಡುಬರುತ್ತದೆ. ಇದನ್ನು ಆಸ್ತಿಯ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ. ಇದರಲ್ಲಿ 2011-12ನೇ ಸಾಲಿನಲ್ಲಿ ಆರೋಪಿತರು ತಮ್ಮ ಪತ್ನಿ ಶುಭಾರವರ ಹೆಸರಿನಲ್ಲಿ ಇದೇ ನಿವೇಶನದಲ್ಲಿ ಮನೆ ಕಟ್ಟಿದ್ದು ಅದರ ಮೌಲ್ಯಮಾಪನವನ್ನು ನೀಡುವಂತೆ ಕಾರ್ಯಪಾಲಕ ಇಂಜಿನಿಯರ್ ಪಿಡಬ್ಲ್ಯುಡಿ ರವರಿಗೆ ದಿ:23-11-13ರಂದು ಪತ್ರ ಬರೆದಿರುತ್ತೇನೆ. ಸದರಿಯವರು ನಿಪಿ-57ರ ಪತ್ರದೊಂದಿಗೆ ನಿಪಿ-58ರ ಮೌಲ್ಯಮಾಪನ ವರದಿಯನ್ನು ನೀಡಿರುತ್ತಾರೆ. ಅದರಲ್ಲಿ ಆ ಮನೆಯ

ಒಟ್ಟು ಮೌಲ್ಯ 38,75,224 ಎಂದು ಕಾಣಿಸಿರುತ್ತಾರೆ. ಅದನ್ನು ಸಹ ಅವರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

18.ನಿಪಿ-17ರಂತೆ ಸ್ವೀಕರಿಸಿದ ದಾಖಲೆ ಪ್ರಕಾರ ಆರೋಪಿತರ ಪತ್ನಿ ಶುಭಾರವರು ದಿನಾಂಕ 17-9-2008ರಂದು ನಿವೇಶನ ಮತ್ತು ಆರ್ ಸಿಸಿ ಮನೆ 10,70,000 ರೂಪಾಯಿಗೆ ಖರೀದಿಸಿದ್ದು ಕಂಡುಬರುತ್ತದೆ. ಅದನ್ನು ಅವರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

19.ಆರೋಪಿತರ ಮತ್ತು ಅವರ ಕುಟುಂಬದವರ ಬ್ಯಾಂಕಿ ವ್ಯವಹಾರಗಳ ಮಾಹಿತಿಯನ್ನು ಪಡೆದಿರುತ್ತೇನೆ. ಅದರಲ್ಲಿ ಆರೋಪಿತರು ಎಸ್ ಬಿ ಎಂ ನಲ್ಲಿ ಹೊಂದಿರುವ ಉಳಿತಾಯ ಖಾತೆ ಸಂಖ್ಯೆ 64003925245 ಆಗಿರುತ್ತದೆ. ಚೆಕ್ ಅವಧಿಯಲ್ಲಿ ಆ ಖಾತೆಯಲ್ಲಿ 3,77,516ರೂಪಾಯಿಗಳು ಇದ್ದವು. ಅದನ್ನು ಅವರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ. ಈ ದಾಖಲೆ ನಿಪಿ-19 ಆಗಿರುತ್ತದೆ.

20.ಆರೋಪಿತರು ಸಿಂಡಿಕೇಟ್ ಬ್ಯಾಂಕ್ ನಲ್ಲಿ ಹೊಂದಿರುವ ಉಳಿತಾಯ ಖಾತೆ ಸಂಖ್ಯೆ 14052200008260ರಲ್ಲಿ ಮಾಹಿತಿಯನ್ನು ನಿಪಿ-20ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ಚೆಕ್ ಅವಧಿಯ ಕೊನೆಯಲ್ಲಿ ಆ ಖಾತೆಯಲ್ಲಿ 1509ರೂಪಾಯಿ ಇರುವುದು ಕಂಡುಬಂದಿರುತ್ತದೆ. ಅದನ್ನು ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

21.ಹಾಗೆಯೇ ಆರೋಪಿತರು ಕೆನರಾ ಬ್ಯಾಂಕ ಶಾಖೆಯಲ್ಲಿ ಹೊಂದಿರುವ ಖಾತೆ ಸಂಖ್ಯೆ 0531101046253ಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಪಿ-21 ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ಚೆಕ್ ಅವಧಿಯ ಕೊನೆಯಲ್ಲಿ ಅವರ ಖಾತೆಯಲ್ಲಿ 8,59,582ರೂಪಾಯಿ ಇರುವುದು ಕಂಡುಬಂದಿರುತ್ತದೆ. ಇದನ್ನು ಆಸ್ತಿಯ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ

22.ಅಸಾರವರು ಬಿ ಎಂ ರಸ್ತೆಯ ಕೆನರಾ ಬ್ಯಾಂಕ್ ಶಾಖೆಯಲ್ಲಿ ಹೊಂದಿರುವ ಖಾತೆ ಸಂಖ್ಯೆ 2501101004306ರ ಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಪಿ-22ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ

ಚೆಕ್ ಅವಧಿಯ ಕೊನೆಯಲ್ಲಿ 14 ರೂಪಾಯಿ ಇರುವುದು ಕಂಡುಬಂತು. ಅದನ್ನು ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

23.ಅಸಾರವರು ಕಾವೇರಿ ಗ್ರಾಮೀಣ ಬ್ಯಾಂಕ್ ಶಂಕರಮಠ ಶಾಖೆಯಲ್ಲಿ ಹೊಂದಿರುವ ಖಾತೆ ಸಂಖ್ಯೆ 13062069192ಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಪಿ-24ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ಚೆಕ್ ಅವಧಿಯ ಕೊನೆಯಲ್ಲಿ 1225 ರೂಪಾಯಿ ಇರುವುದು ಕಂಡುಬಂತು. ಅದನ್ನು ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

24.ಆರೋಪಿತರ ಪತ್ನಿ ಶುಭಾರವರು ಎಸ್ ಬಿ ಎಂ ಎಡಿಬಿ ಶಾಖೆಯಲ್ಲಿ ಹೊಂದಿರುವ ಖಾತೆ ಸಂಖ್ಯೆ 54017300255 ಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಪಿ-26ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ಚೆಕ್ ಅವಧಿಯ ಕೊನೆಯಲ್ಲಿ 553 ರೂಪಾಯಿ ಇರುವುದು ಕಂಡುಬಂತು. ಅದನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

25.ಆರೋಪಿತರ ಪತ್ನಿ ಶುಭಾರವರು ಕೆನರಾ ಬ್ಯಾಂಕ್ ಕುವೆಂಪುನಗರದ ಶಾಖೆಯಲ್ಲಿ ಹೊಂದಿರುವ ಖಾತೆ ಸಂಖ್ಯೆ 0531101053960ಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಪಿ-28ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ಚೆಕ್ ಅವಧಿಯ ಕೊನೆಯಲ್ಲಿ 1,00,537 ರೂಪಾಯಿ ಇರುವುದು ಕಂಡುಬಂತು. ಅದನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

26.ಆರೋಪಿತರ ಪತ್ನಿ ಶುಭಾರವರು ಕಾವೇರಿ ಗ್ರಾಮೀಣ ಬ್ಯಾಂಕ್ ಶಾಖೆಯಲ್ಲಿ ಹೊಂದಿರುವ ಖಾತೆ ಸಂಖ್ಯೆ 13128013624ಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಪಿ-29ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ ಚೆಕ್ ಅವಧಿಯ ಕೊನೆಯಲ್ಲಿ 28,010 ರೂಪಾಯಿ ಇರುವುದು ಕಂಡುಬಂತು. ಅದನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

27.ಆರೋಪಿತರ ಮನೆಗೆ ಅಳವಡಿಸಿರುವ ವಿದ್ಯುತ್ ಸ್ಥಾವರದ ಸಂಖ್ಯೆ ಎಇಹೆಚ್ 61206, ಎಲ್ 61207ರಿಂದ 61209ಕ್ಕೆ ಸಂಬಂಧಿಸಿದ ಪಾವತಿಸಿದ ರೇವಣಿ ಮತ್ತು ಹಣದ ಮಾಹಿತಿ ನೀಡುವಂತೆ ಚೆಸ್ಕಾಂಗ್ ಪತ್ರ ಬರೆದಿರುತ್ತೇನೆ. ಸದರಿಯವರು ಆ ಮಾಹಿತಿಯನ್ನು ನಿಪಿ-31 ರಂತೆ ನೀಡಿರುತ್ತಾರೆ. ಅದರಲ್ಲಿ ಕಾಣಿಸಿರುವ ಹಣವನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

28.ಆರೋಪಿತರ ಮನೆಯ ದೂರವಾಣಿ ಸಂಖ್ಯೆ 231437ಕ್ಕೆ ಸಂಬಂಧಿಸಿದ ಮಾಹಿತಿಯನ್ನು ಬಿ.ಎಸ್ ಎನ್ ಎಲ್ ರವರಿಂದ ಪಡೆದಿರುತ್ತೇನೆ. ಆ ದಾಖಲೆಯನ್ನು ಈಗ ನೋಡುತ್ತಿದ್ದು ನಿಪಿ-163 ಎಂದು ಗುರುತಿಸಲಾಯಿತು. ಅದು 2 ಹಾಳೆಗಳನ್ನೊಳಗೊಂಡಿರುತ್ತದೆ. ಈ ದಾಖಲೆ ಪ್ರಕಾರ ರೇವಣಿ ಇಟ್ಟಿರುವ 2000ರೂಪಾಯಿ ಹಣವನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

29.ಆರೋಪಿತರ ಮನೆಯ ಅಡುಗೆ ಅನಿಲ ಸಂಪರ್ಕ ಗ್ರಾಹಕರ ಸಂಖ್ಯೆ 10171ಕ್ಕೆ ಸಂಬಂಧಿಸಿದಂತೆ ನೀಡಿರುವ ರೇವಣಿ ಹಣ ಮತ್ತಿತರ ಮಾಹಿತಿ ನೀಡುವಂತೆ ಸಾಯಿ ಕೃಷ್ಣ ಎಂಟರ್ ಪ್ರೈವೇಟ್ ಭಾರತ್ ಗ್ಯಾಸ್ ಇವರಿಗೆ ಪತ್ರ ಬರೆದಿರುತ್ತೇನೆ. ಸದರಿಯವರು ನಿಪಿ-32ರಂತೆ ಮಾಹಿತಿ ನೀಡಿರುತ್ತಾರೆ. ಈ ದಾಖಲೆ ಪ್ರಕಾರ ಸಿಲಿಂಡರ್ ಮತ್ತು ರೆಗ್ಯುಲೇಟರ್ ರೇವಣಿ ಹಣ 1400ರೂಪಾಯಿ ಹಣವನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

30.ಆರೋಪಿತರು ಹೊಂದಿರುವ ಕೆಎ13-ಜೆ-8534 ಹೀರೋ ಹೋಂಡಾ ಸ್ಪೆಂಡರ್ ಮೌಲ್ಯ 49ಸಾವಿರ ಎಂದು ತನಿಖಾ ಕಾಲದಲ್ಲಿ ಆರೋಪಿತರು ಸಲ್ಲಿಸಿದ್ದ ಅನುಬಂಧ-14ರಲ್ಲಿ ತೋರಿಸಿರುವಂತೆ 49ಸಾವಿರ ರೂಪಾಯಿಯನ್ನು ಆಸ್ತಿ ಲೆಕ್ಕಕ್ಕೆ ಪರಿಗಣಿಸಿರುತ್ತೇನೆ.

31.ಆರೋಪಿತರ ಪತ್ನಿ ಹೆಸರಿನಲ್ಲಿದ್ದ ಸ್ಕೂಟಿ ಕೆಎ-13-ಎಸ್-0029 ಇದರ ಬಗ್ಗೆ ಶಂಕರ್ ಮೇಟಾರ್ಸ್ ರವರಿಂದ ನಿಪಿ-33ರಂತೆ ಮಾಹಿತಿ ಪಡೆದಿರುತ್ತೇನೆ. ಅದರ ಪ್ರಕಾರ ಸದರಿ ದ್ವಿಚಕ್ರವಾಹನದ ಮೌಲ್ಯ 32825ರೂಪಾಯಿ ಮತ್ತು ಬಿಡಿ ಭಾಗಗಳ ಬಾಬು 960ರೂಪಾಯಿ ಎಂದು ಕಾಣಿಸಿದ್ದನ್ನು

ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

32.ದಾಳಿ ಸಮಯದಲ್ಲಿ ಆರೋಪಿತರ ಮನೆಯಲ್ಲಿ ಸಿಕ್ಕಂತಹ ಹಣ 5,01,700ರೂಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

33.ದಾಳಿ ಸಮಯದಲ್ಲಿ ಸಿಕ್ಕಂತಹ 682ಗ್ರಾಂ ಚಿನ್ನದ ಪೈಕಿ 500ಗ್ರಾಂ ನ್ನು ಆರೋಪಿತರು ಆಸ್ತಿ ಮತ್ತು ಜವಾಬ್ದಾರಿ ತಃಖ್ತೆಯಲ್ಲಿ ಘೋಷಿಸಿಕೊಂಡಿದ್ದರು. ಅದನ್ನು ಬಿಟ್ಟು ಉಳಿದ 182ಗ್ರಾಂ ನ್ನು ಅವರ ಆಸ್ತಿಗೆ ಪರಿಗಣಿಸಲಾಗಿದೆ. ಅದರ ಬೆಲೆ 4,46,365 ಆಗಿರುತ್ತದೆ.

34.ಆರೋಪಿತರ ಮನೆಯಲ್ಲಿ ದೊರೆತ ಬೆಳ್ಳಿ ವಸ್ತುಗಳ ಬೆಲೆ 15,500ನ್ನು ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

35.ಗೃಹೋಪಯೋಗಿ ಮತ್ತು ಇತರ ಅಲಂಕಾರಿಕ ವಸ್ತುಗಳು ಪೀರೋಪಕರಣ, ಎಲೆಕ್ಟ್ರಾನಿಕ್ ವಸ್ತುಗಳು ಇತ್ಯಾದಿಯ ಒಟ್ಟು ಮೌಲ್ಯ ಪಂಚನಾಮೆ ನಿಪಿ-15ರಲ್ಲಿ ಕಣಿಸಿದಂತೆ 7,82,018ನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

36.ದಾಳಿ ಸಮಯದಲ್ಲಿ ಸಿಕ್ಕಂತಹ ಫರ್ನಿಚರ್ ಶಾಪಿ ವ್ಯವಸ್ಥಾಪಕರಿಂದ ಪಡೆದ ನಿಪಿ-61ರ ಮಾಹಿತಿಯಲ್ಲಿ ಕಾಣಿಸಿದ 30,000 ಹಣವನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

37.ಆರೋಪಿತರ ಮತ್ತು ಅವರ ಕುಟುಂಬದ ಎಲ್ ಐ ಸಿ ಪಾಲಿಸಿಗಳ ಮಾಹಿತಿಯನ್ನು ನಿಪಿ-34, 36 ಮತ್ತು 37ರಂತೆ ಸ್ವೀಕರಿಸಿರುತ್ತೇನೆ. ಅವುಗಳ ಒಟ್ಟು ಮೊತ್ತ 7,39,920 ಆಗಿರುತ್ತದೆ. ಇದನ್ನು ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

38.ಆರೋಪಿತರು ಅವರ ಹೆಂಡತಿ ಮತ್ತು ಮಕ್ಕಳ ಹೆಸರಿನಲ್ಲಿ ಯುಟಿಐ ಮ್ಯಾಚುವಲ್ ಫಂಡ್ ನ ಖಾತಾ ಸ್ವೇಚ್ಛೆಯನ್ನು ನಿಷಿ-38ರಂತೆ ಸ್ವೀಕರಿಸಿರುತ್ತೇನೆ. ಅವುಗಳಲ್ಲಿ ನಮೂದಿಸಿರುವ 49000ರೂಪಾಯನ್ನು ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

39.ಆರೋಪಿತರ ಪತ್ನಿ ಶುಭಾರವರ ಹೆಸರಿನಲ್ಲಿರುವ ಎಲ್ ಐ ಸಿ ಮ್ಯಾಚುವಲ್ ಫಂಡ್ ಮಾಹಿತಿಯನ್ನು ನಿಷಿ-39ರಂತೆ ಪಡೆದಿರುತ್ತೇನೆ. ಅದರಲ್ಲಿರುವ 5ಸಾವಿರ ರೂಪಾಯಿ ಹಣವನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

40.ಆರೋಪಿತರ ಮನೆಯ ದಾಳಿ ಸಮಯದಲ್ಲಿ ಸಿಕ್ಸ್ ಕಾರ್ವಿ ಸ್ಟಾಕ್ ಬುಕ್ಯಿಂಗ್ ಐಡಿ ನಂಬರ್ 30819447ಕ್ಕೆ ಸಂಬಂಧಿಸಿದ ಮಾಹಿತಿಯನ್ನು ನಿಷಿ-40ರಂತೆ ಪಡೆದಿರುತ್ತೇನೆ. ಅದರಲ್ಲಿ ಕಾಣಿಸಿದ 8,838ರೂಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

41.ದಾಳಿ ಸಮಯದಲ್ಲಿ ಸಿಕ್ಕ್ದ ಗುರು ಟೀಕ್ ಇನ್‌ಸ್ಟೆಂಟ್ ನವರ ಟೀಕ್ ಬಾಂಡ್ ನಿಷಿ-41 ರ ದಾಖಲೆಯಂತೆ ಅದರಲ್ಲಿ ಕಾಣಿಸಿದ 3000ರೂಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

42.ದಾಳಿ ಸಮಯದಲ್ಲಿ ಸಿಕ್ಕಂತಹ ಎಸ್ ವಿ ಎಂಟರ್ ಪ್ರೈವೇಟ್ ನಿಂದ ಆರೋಪಿತರು ಸೋಲಾರ್ ಖರೀದಿಸಿದ ಬಗ್ಗೆ ಬಿಲ್ ಗೆ ಸಂಬಂಧಿಸಿದ ಮಾಹಿತಿಯನ್ನು ಸದರಿಯವರಿಂದ ನಿಷಿ-42ರಂತೆ ಸ್ವೀಕರಿಸಿರುತ್ತೇನೆ. ಅದರಲ್ಲಿ ನಮೂದಿಸಿದ 39,000ರೂಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

43.ದಾಳಿ ಸಮಯದಲ್ಲಿ ಸಿಕ್ಕಂತಹ ಎನ್ ಜಿ ಸಿಸ್ಟಂ ನಿಂದ ಆರೋಪಿತರು ಸೋಲಾರ್ ಖರೀದಿಸಿದ ಬಗ್ಗೆ ಸಿಕ್ಕ್ ಬಿಲ್ ನ ಮಾಹಿತಿಯನ್ನು ನಿಷಿ-43ರಂತೆ ಸ್ವೀಕರಿಸಿರುತ್ತೇನೆ. ಅದರಲ್ಲಿ ಕಾಣಿಸಿದ

32,240ನ್ನು ರುಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

44.ಆರೋಪಿತರು ಯೂನಿವರ್ಸಲ್ ಟೆಲಿಕಮ್ಯುನಿಕೇಶನ್ ಇವರಿಂದ ಮೊಬೈಲ್ ಖರೀದಿಸಿದ ಬಗ್ಗೆ ಮಾಹಿತಿಯನ್ನು ನಿಪಿ-44ರಂತೆ ಸ್ವೀಕರಿಸಿರುತ್ತೇನೆ. ಅದರಲ್ಲಿ ಕಾಣಿಸಿದ 6345ನ್ನು ರುಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

45.ಆರೋಪಿತರ ಪತ್ನಿ ಶುಭಾರವರ ಹೆಸರಿನಲ್ಲಿ ಭಾರತಿ ಸ್ಟೀಲ್ ಸೆಂಟರ್ ರವರಿಂದ ಚಿಮಣಿ ಮತ್ತು ಗ್ಯಾಸ್ ಸ್ಟವ್ ಖರೀದಿಸಿದ ಬಗ್ಗೆ ಮಾಹಿತಿಯನ್ನು ನಿಪಿ-45ರಂತೆ ಸ್ವೀಕರಿಸಿರುತ್ತೇನೆ. ಅದರಲ್ಲಿ ಕಾಣಿಸಿದ 25,600ರುಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

46.ಆರೋಪಿತರ ತಾಯಿ ಮನೆಯಲ್ಲಿ ಎಮ್ಮೆ ಹಸು, ಕರು ಇತ್ಯಾದಿಗಳ ನಿರ್ವಹಣೆಗೆ ಸಂಬಂಧಿಸಿದ ಖರ್ಚು ವೆಚ್ಚಗಳ ಮಾಹಿತಿಯನ್ನು ನಿಪಿ-74(1) ರಂತೆ ಸ್ವೀಕರಿಸಿರುತ್ತೇನೆ. ಅದರ ಪ್ರಕಾರ 25500ರುಪಾಯಿಯನ್ನು ಆರೋಪಿತರ ಆಸ್ತಿ ಲೆಕ್ಕಕ್ಕೆ ಪರಿಗಣಿಸಲಾಗಿದೆ.

47.ಈ ಎಲ್ಲಾ ಮಾಹಿತಿ ಪ್ರಕಾರ ಆರೋಪಿತರು ಚೆಕ್ ಅವಧಿಯಲ್ಲಿ 97,58,126ರುಪಾಯಿಯನ್ನು ಗಳಿಸಿರುತ್ತಾರೆ.

(ಈ ಹಂತದಲ್ಲಿ ಮುಂದುವರೆದ ಮುಖ್ಯವಿಚಾರಣೆಗೆ ಕಾಲಾವಕಾಶ ನೀಡಲಾಗಿದೆ)

(ತೆರೆದ ನ್ಯಾಯಾಲಯದಲ್ಲಿ ಸಾಕ್ಷಿಯ ಹೇಳಿಕೆಯನ್ನು ನನ್ನ ಉಕ್ತಲೇಖನದ ಮೂಲಕ ಬೆರಳೆಚ್ಚು ಮಾಡಿಸಲಾಯಿತು)

ಓ.ಹೆ.ಕೆ.ಸ.ಇದೆ.

ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ಹಾಗೂ ಮೆಜಿಸ್ಟ್ರೇಟ್

ನ್ಯಾಯಾಧೀಶರು, ಹಾಸನ.